



ಪಟ್ಟಣ ಸಹಕಾರ ಬ್ಯಾಂಕುಗಳ

ವಾರ್ತಾ ಪತ್ರಿಕೆ

ಕರ್ನಾಟಕ ರಾಜ್ಯ
ಸಹಕಾರ ಪಟ್ಟಣ
ಬ್ಯಾಂಕುಗಳ
ಮಹಾಮಂಡಳದ
ಅಧಿಕೃತ ವಾರಪತ್ರಿಕೆ

ಸಂಪುಟ : 31 | ಸಂಚಿಕೆ : 06 | 15 ಮೇ 2024 | ಬುಧವಾರ | ಪುಟಗಳು : 8 | ಬೆಲೆ : 2/-

ದಿನಾಂಕ : 08-05-2024 ರಂದು ಪುಣೆಯಲ್ಲಿ ಜರುಗಿದ

ರಾಷ್ಟ್ರಮಟ್ಟದ ಅರ್ಬನ್ ಕೋ-ಆಪರೇಟಿವ್ ಬ್ಯಾಂಕುಗಳ ಸಮ್ಮಿತ್



ಸಮಾರಂಭದಲ್ಲಿ ಭಾಗವಹಿಸಿದ್ದ ಗಣ್ಯರು

ಪುಣೆ : ರಾಷ್ಟ್ರಮಟ್ಟದಲ್ಲಿ ಕ್ರೈಸ್ಟ್ ಇನ್‌ಫೋಮೀಡಿಯಾ ಸಂಸ್ಥೆಯು ದೇಶದ ಎಲ್ಲ ಪಟ್ಟಣ ಸಹಕಾರ ಬ್ಯಾಂಕುಗಳ ಬ್ಯಾಂಕಿಂಗ್ ಸಮ್ಮಿತ್‌ನ್ನು ದಿನಾಂಕ : 08.05.2024 ರಂದು ಪುಣೆಯಲ್ಲಿ ಏರ್ಪಡಿಸಿದ್ದರು. ಈ ಸಮ್ಮಿತ್‌ನಲ್ಲಿ ಸಾಫ್ಟ್‌ವೇರ್ ಸಂಸ್ಥೆಗಳು, ಬ್ಯಾಂಕಿಂಗ್ ತಜ್ಞರು ಭಾಗವಹಿಸಿದ್ದರು.

ಈ ಸಮ್ಮಿತ್‌ನ ಮುಖ್ಯ ಅತಿಥಿಗಳಾಗಿ ಆರ್‌ಬಿಐನ ನಿರ್ದೇಶಕರಾದ ಶ್ರೀ ಸತೀಶ್ ಕೆ. ಮರಾಠೆ, ನ್ಯಾಪಕಬ್‌ನ ಅಧ್ಯಕ್ಷರಾದ ಶ್ರೀ ಲಕ್ಷ್ಮೀ ದಾಸ್, ನ್ಯಾಪಕಬ್‌ನ ಉಪಾಧ್ಯಕ್ಷರಾದ ಶ್ರೀ ಮಿಲಿಂದ ಕಾಳೆ, ಅಂಭಲಾ ಅರ್ಗನೈಜೇಷನ್‌ನ ಅಧ್ಯಕ್ಷರಾದ ಶ್ರೀ ಜ್ಯೋತೀಂದ್ರ ಮೆಹ್ತಾ ಹಾಗೂ ಮಹಾಮಂಡಳದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ಪುಂಡಲೀಕ ಎನ್. ಕೇರೂರೆ, ಕ್ರೈಸ್ಟ್ ಇನ್‌ಫೋಮೀಡಿಯಾ ಮುಖ್ಯಸ್ಥರಾದ ಶ್ರೀ ಗೌತಮ ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸುಮಾರು 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.



ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು



ಗೃಹ ಸಾಲಕ್ಕೆ ಹೆಚ್ಚಿದ ಬೇಡಿಕೆ

2



ಅಮಲಿಕದ ಜಿಡಿಪಿ ಕುಸಿದರೆ ಭಾರತಕ್ಕೇನು ತೊಡಕು?

4



ನಿಮ್ಮ ಪ್ರಶ್ನೆ ನಮ್ಮ ಉತ್ತರ

7

ಸಂಪಾದಕೀಯ

ಆತ್ಮೀಯ ಸಹಕಾರಿಗಳೇ...

ತಪ್ಪುದಾರಿಗಳೆಂದು ಜಾಹೀರಾತುಗಳ ಬಗ್ಗೆ
ಸುಪ್ರೀಂ ಕೋರ್ಟ್ ದೃಢ ನಿಲುವು : ವಂಚನೆಗೆ ಕಡಿವಾಣ

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ದಾರಿ ತಪ್ಪಿಸುವ ಜಾಹೀರಾತುಗಳ ವಿಚಾರಣೆಯ ಸಂದರ್ಭದಲ್ಲಿ, ಚಲನಚಿತ್ರ, ಕ್ರೀಡೆ ಇನ್ನಿತರ ಜನಪ್ರಿಯ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು ಕಾಣಿಸಿಕೊಳ್ಳುವ ಉತ್ಪನ್ನ ಅಥವಾ ಸೇವೆಯ ಜಾಹೀರಾತುಗಳಲ್ಲಿ ಸುಳ್ಳು, ವಂಚನೆ ಸ್ವರೂಪದ್ದಾಗಿದ್ದರೆ, ಉತ್ಪಾದಕರೊಂದಿಗೆ ಅವರೂ ಕೂಡ ಅದಕ್ಕೆ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ತಪ್ಪುದಾರಿಗಳೆಂದು ಜಾಹೀರಾತುಗಳ ಬಗ್ಗೆ ದೃಢವಾದ ನಿಲುವನ್ನು ತೆಗೆದುಕೊಂಡಿರುವುದು ಮುಂದಿನ ದಿನಗಳಲ್ಲಿ ಈ ಬಗೆಯ ವಂಚನೆಗೆ ತಡೆ ಬೀಳಲಿದೆ ಎಂದು ಭಾವಿಸಬಹುದಾಗಿದೆ.

ನಮ್ಮಲ್ಲಿ ಜನಪ್ರಿಯ ಸಿನಿಮಾ ನಟರು, ಕ್ರೀಡಾ ಪಟುಗಳು ಹಲವಾರು ವಾಣಿಜ್ಯ ಸಂಸ್ಥೆಗಳ ಜಾಹೀರಾತಿನ ರಾಯಭಾರಿಗಳಾಗಿದ್ದಾರೆ. ಇತ್ತೀಚೆಗೆ ಅಪಾರ ಹಣ ಪಡೆದು ಜನರ ಆರೋಗ್ಯಕ್ಕೆ ಹಾನಿಕರವಾದ ಅಮಲುಕಾರಕ ಜಾಹೀರಾತಿನ ಪ್ರಚಾರದಲ್ಲಿ ಕಾಣಿಸಿಕೊಂಡ ಮೂವರು ಜನಪ್ರಿಯ ಚಿತ್ರ ನಟರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ದೊಡ್ಡ ಆಂದೋಲನವೇ ನಡೆದು, ಅವರುಗಳು ಇನ್ನು ಮುಂದೆ ಈ ರೀತಿಯ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಹೇಳಬೇಕಾಯಿತು.

ಮೇಲಿನ ಎರಡು ಘಟನೆಗಳು ಸುಳ್ಳು, ಹಾನಿಕಾರಕ ಜಾಹೀರಾತುಗಳ ವಿಷಯದಲ್ಲಿ ಈಗೀಗ ಜನ ಎಚ್ಚೆತ್ತುಕೊಳ್ಳುತ್ತಿರುವುದನ್ನು ತೋರಿಸುತ್ತಿದೆ. ಆದರೆ ಇಷ್ಟು ಮಾತ್ರ ಸಾಲದು. ಜನ ಎಲ್ಲ ಬಗೆಯ ಜಾಹೀರಾತಿನ ವಂಚನೆಯ ಬಗ್ಗೆಯೂ ಎಚ್ಚೆತ್ತುಕೊಳ್ಳಬೇಕಿದೆ.

ಇದು ಏನೇ ಇರಲಿ, ವಸ್ತುಗಳನ್ನು ಕೊಳ್ಳುವ ನಮ್ಮ ಬಹುತೇಕ ಜನರಿಗೆ ಗ್ರಾಹಕ ಹಕ್ಕುಗಳ ಕುರಿತು ತಿಳುವಳಿಕೆಯೇ ಇಲ್ಲವಾಗಿದೆ. ತಿಳಿದಿದ್ದರೂ ತಮಗೆ ಆದ ಅನ್ಯಾಯಕ್ಕೆ ಎಲ್ಲಿ, ಯಾರಿಗೆ ದೂರು ನೀಡುವುದು ಎನ್ನುವ ಗೊಂದಲವಿದ್ದಂತಿದೆ. ಗ್ರಾಹಕರ ಈ ದೌರ್ಬಲ್ಯ ಅರಿತಿರುವ ವ್ಯಾಪಾರಿಗಳು ವಂಚನೆ ಮಾಡುತ್ತಲೇ ಇರುತ್ತಾರೆ.

ಆದರೆ ಇದನ್ನು ನಿಯಂತ್ರಿಸಬೇಕಿರುವ ಕಾನೂನು ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳು, ವ್ಯಾಪಾರಿಗಳ ಮೇಲೆ ತೋರಿಕೆಯ ದಾಳಿ ನಡೆಸಿ ತಮ್ಮ ಕೆಲಸವಾಯಿತು ಎಂಬಂತೆ ನಟಿಸುತ್ತಾರೆ. ಅವರಿಗೆ ಸರ್ಕಾರಕ್ಕೆ ತಾವು ಸಲ್ಲಿಸಲು ದಾಳಿ ನಡೆಸಿದ ದಾಖಲೆಯಷ್ಟೆ ಬೇಕಿರುತ್ತದೆ ಅಷ್ಟೆ!

ಇದರಿಂದಾಗಿ ಯಾವುದೇ ಪ್ರವಾಸಿ ತಾಣ ಇರಲಿ, ಚಲನಚಿತ್ರಮಂದಿರದಲ್ಲಾಗಲಿ ನೀವು ಕುಡಿಯುವ ನೀರು ಕೊಂಡರೂ ಅದಕ್ಕೆ ಅಧಿಕ ಬೆಲೆ ತೆರಬೇಕಾದಂತೆ ಪರಿಸ್ಥಿತಿ ಇದೆ. ಇದನ್ನು ವಿರೋಧಿಸಿ ಪ್ರತಿಭಟಿಸಿದರೆ ವ್ಯಾಪಾರಿಗಳಿಂದ ಕೆಟ್ಟ ಮಾತು ಕೇಳಬೇಕಾಗುತ್ತದೆ. ಸಾರ್ವಜನಿಕ ಸ್ಥಳದಲ್ಲಿ ಎಲ್ಲರ ಮುಂದೆ ಅಪಮಾನಕ್ಕೆ ಒಳಗಾಗಬೇಕಾಗುತ್ತದೆ.

ಇದಕ್ಕೆ ಪರಿಹಾರವೇ ಇಲ್ಲವೇ? ಖಂಡಿತ ಇದೆ, ಇದಕ್ಕೆ ಕೇಂದ್ರ ಸರಕಾರ ಮಾಪನ ಕಾಯಿದೆಗೆ ಅಗತ್ಯ ತಿದ್ದುಪಡಿ ತರಬೇಕಿದೆ ಹಾಗೂ ಖರೀದಿ ಮತ್ತು ನಿಯಂತ್ರಣ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಪ್ರತ್ಯೇಕ ಘಟಕಗಳಾಗಿ ವಿಂಗಡಿಸಿ ಅದಕ್ಕೆ ಹೆಚ್ಚಿನ ಸಿಬ್ಬಂದಿ ಬದಗಿಸಿ, ಕಾಯ್ದೆ ಜಾರಿಯಲ್ಲಿ ಅಸಡ್ಡೆ ತೋರುವ ಅಧಿಕಾರಿಗಳನ್ನು ದಂಡಿಸಿದಲ್ಲಿ, ಮಾತ್ರ ಗ್ರಾಹಕರಿಗೆ ಆಗುವ ವಂಚನೆಗೆ ಕಡಿವಾಣ ಬೀಳಲಿದೆ. ಇದು ಆದಷ್ಟು ಶೀಘ್ರ ಆಗಲೆಂದು ಆಶಿಸುವ.

» ಸಂಪಾದಕರು

ಗೃಹ ಸಾಲಕ್ಕೆ ಹೆಚ್ಚಿದ ಬೇಡಿಕೆ

ನವದೆಹಲಿ : ಕಳೆದ ಎರಡು ವರ್ಷಗಳಲ್ಲಿ ಗೃಹ ಹಾಗೂ ರಿಯಲ್ ಎಸ್ಟೇಟ್ ವಲಯಕ್ಕೆ ಬ್ಯಾಂಕುಗಳು ನೀಡಿರುವ ಸಾಲದ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೂ.10ಲಕ್ಷ ಕೋಟಿಯಷ್ಟು ಸಾಲ ನೀಡಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ವರದಿ ತಿಳಿಸಿದೆ.

2022ರ ಮಾರ್ಚ್ ಅಂತ್ಯಕ್ಕೆ ಗೃಹ ಸಾಲದ (ಆದ್ಯತಾ ವಲಯದ ಸಾಲ ಸೇರಿದಂತೆ) ಬಾಕಿಯು ರೂ.17.26ಲಕ್ಷ ಕೋಟಿ ಇತ್ತು. 2023ರಲ್ಲಿ ರೂ.19.88ಲಕ್ಷ ಕೋಟಿಗೆ ಮುಟ್ಟಿತ್ತು. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ರೂ.27.22ಲಕ್ಷ ಕೋಟಿ ಆಗಿದೆ ಎಂದು ಆರ್‌ಬಿಐನ 2024ರ ಮಾರ್ಚ್‌ನ ಬ್ಯಾಂಕ್ ಸಾಲದ ವಲಯವಾರು ಬೆಳವಣಿಗೆ ಕುರಿತ ವರದಿ ತಿಳಿಸಿದೆ.

2022ರ ಮಾರ್ಚ್ ಅಂತ್ಯದಲ್ಲಿ ರೂ.2.97ಲಕ್ಷ ಕೋಟಿ ಇದ್ದ ವಾಣಿಜ್ಯ ಉದ್ದೇಶದ ರಿಯಲ್ ಎಸ್ಟೇಟ್‌ನ ಸಾಲದ ಬಾಕಿಯು ಈ ವರ್ಷದ ಮಾರ್ಚ್ ಅಂತ್ಯಕ್ಕೆ ರೂ.4.48ಲಕ್ಷ ಕೋಟಿಗೆ ತಲುಪಿದೆ ಎಂದು ಹೇಳಿದೆ. ಕಳೆದ ಎರಡು ವರ್ಷಗಳಲ್ಲಿ ಮನೆಗಳ ಖರೀದಿ ಮತ್ತು ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ತಜ್ಞರು ಹೇಳಿದ್ದಾರೆ.

ಗೃಹ ವಲಯದ ಎಲ್ಲಾ ವಿಭಾಗಗಳಲ್ಲೂ ಸಾಲ ನೀಡಿಕೆಯು ಉತ್ತಮ ಬೆಳವಣಿಗೆ ಕಂಡಿದೆ. ಮತ್ತೊಂದೆಡೆ ಸರ್ಕಾರ ನೀಡುತ್ತಿರುವ ಉತ್ತೇಜನದಿಂದಾಗಿ ಕೈಗೆಟುಕುವ ಮನೆಗಳ ವಿಭಾಗದಲ್ಲಿ ನಿರೀಕ್ಷೆಗೂ ಮೀರಿ ಸಾಲ ನೀಡಿಕೆ ಪ್ರಮಾಣವು ಹೆಚ್ಚಳವಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾದ ಅರ್ಥಶಾಸ್ತ್ರಜ್ಞ ಮದನ್ ಸಬ್‌ವಿಷ್ ಹೇಳಿದ್ದಾರೆ.

ರಿಯಲ್ ಎಸ್ಟೇಟ್ ವಲಯ : ದೇಶದ ರಿಯಲ್ ಎಸ್ಟೇಟ್ ವಲಯದೊಟ್ಟಿಗೆ ಸಿಮೆಂಟ್, ಉಕ್ಕು ಸೇರಿ 200ಕ್ಕೂ ಹೆಚ್ಚು ಪೂರಕ ಕೈಗಾರಿಕೆಗಳು ಬೆಸೆದುಕೊಂಡಿವೆ. ಕಳೆದ ಎರಡು ವರ್ಷದಿಂದಲೂ ಈ ವಲಯಗಳಲ್ಲಿನ ಸರಕುಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ರಿಯಲ್ ಎಸ್ಟೇಟ್ ವಲಯವು ರೇರಾ, ಜಿಎಸ್‌ಟಿ ಹಾಗೂ ನೋಟು ಅಮಾನ್ಯದಿಂದಾಗಿ ತೊಂದರೆಗೆ ಸಿಲುಕಿದೆ. ಬಹಳಷ್ಟು ಡೆವಲಪರ್‌ಗಳು ಗ್ರಾಹಕರಿಂದ ಮುಂಗಡ ಹಣ ಪಡೆದರೂ ನಿಗದಿತ ಅವಧಿಯಲ್ಲಿ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುತ್ತಿಲ್ಲ. ಇದರಿಂದ ಈ ವಲಯದ ವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ. ಆದರೂ, ಕೋವಿಡ್ ಅವಧಿಯ ಸ್ಥಿತಿಗಿಂತಲೂ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

2030ರ ವೇಳೆಗೆ ಭಾರತೀಯ ರಿಯಲ್ ಎಸ್ಟೇಟ್‌ನ ಗಾತ್ರವು ರೂ.83ಲಕ್ಷ ಕೋಟಿಗೆ ತಲುಪಲಿದೆ ಎಂದು ಅಂದಾಜಿಸಿದ್ದಾರೆ.

ಪಟ್ಟಣ ಸಹಕಾರ ಬ್ಯಾಂಕುಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕರನ್ನು ಹೊರತುಪಡಿಸಿ ಅಧಿಕಾರಿ ವರ್ಗದವರಿಗೆ ಐದು ದಿನಗಳ ನಿರ್ವಹಣೆ ಅಭಿವೃದ್ಧಿ ತರಬೇತಿ (Management Development Programme)ಯನ್ನು ಏರ್ಪಡಿಸಿರುವ ಕುರಿತು

ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳ ಮತ್ತು ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ)ಯ ಜಂಟಿ ಸಹಯೋಗದೊಂದಿಗೆ ಪಟ್ಟಣ ಸಹಕಾರ ಬ್ಯಾಂಕುಗಳ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದಲ್ಲಿ ಐದು ದಿನಗಳ ಉನ್ನತ ಮಟ್ಟದ “ನಿರ್ವಹಣೆ ಅಭಿವೃದ್ಧಿ ತರಬೇತಿ” (Management Development Programme)ಯನ್ನು ಪ್ರಾರಂಭಿಸಲಾಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿದ್ದು, ಅವುಗಳನ್ನು ಸಮರ್ಥವಾಗಿ ನಿರ್ವಹಿಸಲು ಈ ದೀರ್ಘಾವಧಿಯ ತರಬೇತಿಯನ್ನು ಏರ್ಪಡಿಸಲಾಗಿದೆ. ಈ ಸದರಿ 8ನೇ Batch ತರಬೇತಿಯನ್ನು ದಿನಾಂಕ : 27.05.2024ರಂದು ಬೆಳಿಗ್ಗೆ 09.00 ಗಂಟೆಯಿಂದ ದಿನಾಂಕ:31.05.2024ರ ಸಾಯಂಕಾಲ 05.30 ಗಂಟೆಯವರೆಗೆ ಒಟ್ಟು ಐದು ದಿನಗಳ ಕಾಲ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ (ಆರ್.ಐ.ಸಿ.ಎಂ) ನಂ.67, ಪದ್ಮನಾಭನಗರ, ಬನಶಂಕರಿ 2ನೇ ಹಂತ, ಬೆಂಗಳೂರು-560 070 ಇಲ್ಲಿ ಏರ್ಪಡಿಸಲಾಗಿದೆ.

ಈ ಐದು ದಿನಗಳ ತರಬೇತಿ ಶಿಬಿರದಲ್ಲಿ ನುರಿತ ಬ್ಯಾಂಕಿಂಗ್ ತಜ್ಞರುಗಳಿಂದ ಉಪನ್ಯಾಸ ನೀಡಲಾಗುವುದು. ಮಹಾಮಂಡಳದಲ್ಲಿ ನೋಂದಾಯಿಸಿದ ಪ್ರತಿನಿಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಈ ತರಬೇತಿ ಶಿಬಿರದಲ್ಲಿ ಸದರಿ ತರಬೇತಿಗೆ ನೋಂದಾಯಿಸಿದ ಪ್ರತಿನಿಧಿಗಳು ಭಾಗವಹಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಈ ಮೂಲಕ ಕೋರಲಾಗಿದೆ.

ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ : 13ನೇ ಶಾಖೆಯ ಆರಂಭ

ಬೆಂಗಳೂರು : ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ತನ್ನ ವಜ್ರಮಹೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ತನ್ನ 13ನೇ ಶಾಖೆಯನ್ನು ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ಆರಂಭಿಸಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಅವರು, ಭಾರತದ ಆರ್ಥಿಕತೆಯ ಸದೃಢತೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿರುವುದು ಸಹಕಾರ ಕ್ಷೇತ್ರ, ಇತ್ತೀಚಿನ ದಿನಗಳಲ್ಲಿ ಸಹಕಾರ ಬ್ಯಾಂಕುಗಳು ವಿಶ್ವಸಾರ್ವತ್ಯವನ್ನು ಉಳಿಸಿಕೊಂಡು ಉತ್ತಮ ಸೇವಾ ಮನೋಭಾವದಲ್ಲಿ ಕಾರ್ಯನಿರ್ವಹಿಸುವ ಅವಶ್ಯಕತೆಯಿದೆ ಎಂದರು.

ಸಾಮಾನ್ಯವಾಗಿ ಹಿರಿಯ ನಾಗರಿಕರು, ಅನಕ್ಷರಸ್ಥ ಗ್ರಾಮೀಣ ಭಾಗದ ಜನ ಸಹಕಾರ ಬ್ಯಾಂಕುಗಳ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಜನಸಾಮಾನ್ಯರ ವಿಶ್ವಾಸವನ್ನು ಉಳಿಸಿಕೊಂಡು ಸ್ಥಳೀಯವಾಗಿ ಸಹಕಾರ ಬ್ಯಾಂಕುಗಳು ಬೆಳೆಯುವ ಅವಶ್ಯಕತೆಯಿದೆ. ಸಹಕಾರ ಬ್ಯಾಂಕುಗಳ ಆಡಳಿತ ಮಂಡಳಿ ತನ್ನ ದಿನ ನಿತ್ಯದ ಆಡಳಿತದಲ್ಲಿ ಪಾರದರ್ಶಕತೆ ಉಳಿಸಿಕೊಂಡು ಆರ್ಥಿಕ ಶಿಸ್ತನ್ನು ಕಾಪಾಡಿಕೊಂಡಲ್ಲಿ ಬ್ಯಾಂಕುಗಳು ಜನಸಾಮಾನ್ಯರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸಾಧ್ಯವಾಗುತ್ತದೆ ಎಂದರು.

ಶ್ರೀ ಚಂದ್ರಶೇಖರನಾಥ ಮಹಾಸ್ವಾಮಿಗಳು ಮಾತನಾಡಿ, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ಈ ಹಿಂದಿನ ವಹಿವಾಟುಗಳನ್ನು



ಕೆಂಗೇರಿಯ ನಾಗದೇವನಹಳ್ಳಿಯಲ್ಲಿ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕಿನ 13ನೇ ಶಾಖೆಯನ್ನು ವಿಶ್ವ ಒಕ್ಕಲರ ಸೀತದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಉದ್ಘಾಟಿಸಿದರು. ಹಿರಿಯ ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಮಣ್ಯ, ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ. ಆರ್ ವೆಂಕಟೇಶ್, ಜಿಜಿಎಂಪಿ ಮಾಜಿ ಸದಸ್ಯರಾದ ಮುನಿರಾಜು ಇತರರು ಹಾಜರಿದ್ದರು.

ಗಮನಿಸಿದಾಗ ಬ್ಯಾಂಕು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಆಧುನಿಕ ತಂತ್ರಜ್ಞಾನವನ್ನು ಸಹಕಾರ ಬ್ಯಾಂಕುಗಳು ನೀಡುವಲ್ಲಿ ಸಫಲರಾದರೆ ಹೆಚ್ಚಿನ ಜನಸಾಮಾನ್ಯರು ಸಹಕಾರ ಬ್ಯಾಂಕುಗಳಲ್ಲಿ ವ್ಯವಹಾರ ನಡೆಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರಗಳು ಹೆಚ್ಚಿನ ನೆರವನ್ನು ಸಹಕಾರ ಕ್ಷೇತ್ರದ ಉನ್ನತಿಗೆ ನೀಡಬೇಕು ಎಂದರು.

ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಆರ್. ವೆಂಕಟೇಶ್ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳು ನೀಡುವ ಎಲ್ಲಾ ರೀತಿಯ ಸವಲತ್ತುಗಳನ್ನು ನಮ್ಮ ಬ್ಯಾಂಕು ಗ್ರಾಹಕರಿಗೆ ನೀಡುತ್ತಿದ್ದು, ಈ ಪ್ರಸಕ್ತ ವರ್ಷದಲ್ಲೇ ಇನ್ನೂ ನಾಲ್ಕು ಶಾಖೆಯನ್ನು ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಮಹಿಳೆಯರ ಸಬಲೀಕರಣಕ್ಕೆ ಅನುಕೂಲವಾಗುವಂತಹ ಮತ್ತು ಗುಡಿ ಕೈಗಾರಿಕೆಗಳನ್ನು ಉತ್ತೇಜಿಸುವಂತಹ ಅನೇಕ ಯೋಜನೆಗಳನ್ನು ರೂಪಿಸಿದ್ದು ಗ್ರಾಹಕರು ಇದನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯರಾದ ಮುನಿರಾಜು, ಅಂಜನಾಮೂರ್ತಿ, ಯತೀಶ್ ಬ್ಯಾಂಕಿನ ಉಪಾಧ್ಯಕ್ಷರು, ನಿರ್ದೇಶಕರು ಹಾಜರಿದ್ದರು.

ಅಮೆರಿಕದ ಜಿಡಿಪಿ ಕುಸಿದರೆ ಭಾರತಕ್ಕೇನು ತೊಡಕು?

ನವದೆಹಲಿ : ವಿಶ್ವದ ಅತಿದೊಡ್ಡ ಆರ್ಥಿಕತೆ ಎನ್ನುವ ಹೆಗ್ಗಳಿಕೆಯ ಅಮೆರಿಕದಲ್ಲಿ ಎಲ್ಲವೂ ಸರಿಯಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ, ನಿರಾಶಾದಾಯಕ ಸುದ್ದಿಯೊಂದು ಹೊರಬಿದ್ದಿದೆ. ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಜಿಡಿಪಿ ಶೇ. 1.6ರಷ್ಟಿದೆ. ಇದು ಕಳೆದ ಎರಡು ವರ್ಷಗಳಲ್ಲಿಯೇ ಕನಿಷ್ಠ ಮಟ್ಟವಾಗಿದೆ. ಶೇ. 2.4ರ ಜಿಡಿಪಿ ಬೆಳವಣಿಗೆಯನ್ನು ವಿಶ್ವ ತಜ್ಞರು ಅಂದಾಜು ಮಾಡಿದ್ದರು. ಆದರೆ ಈ ನಿರೀಕ್ಷೆಗಳಿಗಿಂತ ಕಡಿಮೆ ಮಟ್ಟಕ್ಕೆ ಜಿಡಿಪಿ ಕುಸಿದಿದೆ. ಇದಲ್ಲದೇ ಮುಂದಿನ ದಿನಗಳಲ್ಲಿ ಹಣದುಬ್ಬರ ಹೆಚ್ಚುವ ಭೀತಿಯೂ ಸೃಷ್ಟಿಯಾಗಿದೆ. ಹಣದುಬ್ಬರ ನಿಯಂತ್ರಣದ ಸಲುವಾಗಿಯೇ ಅಮೆರಿಕದ ಫೆಡರಿಸರ್ವ್ ಬಡ್ಡಿ ದರವನ್ನು ಏರಿಸಿತ್ತು. ಇದರ ಪ್ರಭಾವದಿಂದ ಭಾರತ ಸೇರಿದಂತೆ ಕೆಲವು ದೇಶಗಳ ರಿಸರ್ವ್ ಬ್ಯಾಂಕ್‌ಗಳೂ ಬಡ್ಡಿ ದರವನ್ನು ಏರಿಕೆ ಮಾಡಿದ್ದವು. ಅಮೆರಿಕದಲ್ಲಿ ಕಳೆದ ವರ್ಷದ 4ನೇ ತ್ರೈಮಾಸಿಕದಲ್ಲಿ ಶೇ.3.4ರ ಜಿಡಿಪಿ ದಾಖಲಾಗಿತ್ತು. ಪರಿಸ್ಥಿತಿ ಸುಧಾರಿಸುತ್ತಿದೆ ಎನ್ನುವಾಗಲೇ ಮತ್ತೆ ಆರ್ಥಿಕ ಬೆಳವಣಿಗೆ ಇಳಿಮುಖಗೊಂಡಿದೆ.



ವಾಣಿಜ್ಯ ಇಲಾಖೆಯ ಪ್ರಕಾರ, ರಫ್ತು ಮತ್ತು ಗ್ರಾಹಕ ವೆಚ್ಚಗಳು ಕಡಿಮೆಯಾದ ಕಾರಣ ಅಮೆರಿಕದ ಆರ್ಥಿಕತೆಯು 2024ರ ಮೊದಲ ಮೂರು ತಿಂಗಳಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಮಟ್ಟದಲ್ಲಿವೆ. ಸದ್ಯದ ಬೆಳವಣಿಗೆಯಿಂದಾಗಿ ಫೆಡರಲ್ ರಿಸರ್ವ್ ಸದ್ಯಕ್ಕೆ ರೆಪೊ ದರ ಕಡಿತದ ಗೋಜಿಗೆ ಹೋಗುವುದಿಲ್ಲ. ಸೆಪ್ಟೆಂಬರ್‌ವರೆಗೆ ಬಡ್ಡಿ ದರ ಕಡಿತವನ್ನು ಮುಂದೂಡುತ್ತದೆ ಎಂಬ ಹಣಕಾಸು ಮಾರುಕಟ್ಟೆಗಳ ತಜ್ಞರು ಅಂದಾಜು ಮಾಡಿದ್ದಾರೆ. ಕಳೆದ ವರ್ಷ ಹಣದುಬ್ಬರವು ಅಮೆರಿಕದಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ನಿರಾಶಾದಾಯಕ ಸ್ಥಿತಿ ಇದೆ.

ಆರ್ಥಿಕತೆ ಕುಸಿತಕ್ಕೆ ಏನು ಕಾರಣ? : ಅಮೆರಿಕ ಸರಕಾರವು ವೆಚ್ಚ ಕಡಿತ ಮತ್ತು ಬಡ್ಡಿ ದರ ಏರಿಕೆ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಮುಂದಾಯಿತು. ಹೀಗಾಗಿ ಹಣದ ಹರಿವು ಕಡಿಮೆಯಾಗಿ, ಆರ್ಥಿಕ ಚಟುವಟಿಕೆಗಳಿಗೆ ತೊಡಕಾಗಿದೆ. ಪ್ರಾಥಮಿಕವಾಗಿ ಗ್ರಾಹಕರ ಖರ್ಚು, ಉತ್ಪನ್ನಗಳ ರಫ್ತು ಮತ್ತು ರಾಜ್ಯ ಮತ್ತು ಸ್ಥಳೀಯ ಸರಕಾರಗಳ ಖರ್ಚುಗಳಲ್ಲಿ ಗಣನೀಯ ಕುಸಿತವಾಗಿದೆ. ಹೀಗಾಗಿ ಜಿಡಿಪಿ ದರ ಇಳಿಕೆಯಾಗಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ನವೆಂಬರ್‌ನಲ್ಲಿ ಮರುಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಏತನ್ಮಧ್ಯೆ, ದೇಶದ ಆರ್ಥಿಕ ಒತ್ತಡಗಳು ಅವರ ಆಯ್ಕೆ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

ಬಡ್ಡಿ ದರ ಇಳಿಕೆ ಯಾವಾಗ? : ಏಪ್ರಿಲ್‌ನ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ಬಡ್ಡಿ ದರವನ್ನು ಶೇ.6.50ರ ಯಥಾಸ್ಥಿತಿಯಲ್ಲಿಯೇ ಇಟ್ಟಿದೆ. ಜೂನ್ 5ರಿಂದ 7ರ ತನಕ ನಡೆಯುವ ಆರ್‌ಬಿಎನ್ ಹಣಕಾಸು ಪರಾಮರ್ಶೆ ಸಭೆಯಲ್ಲಾದರೂ ಬಡ್ಡಿ ದರವನ್ನು ಆರ್‌ಬಿಎ ಇಳಿಕೆ ಮಾಡಬಹುದೇ ಎನ್ನುವ ನಿರೀಕ್ಷೆ ಜನ ಸಾಮಾನ್ಯರಲ್ಲಿದೆ. ಆದರೆ, ಸದ್ಯದ ಬೆಳವಣಿಗೆ ನೋಡಿದರೆ ಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಯಬಹುದು. ವರ್ಷಾಂತ್ಯದ ಹೊತ್ತಿಗೆ ಅಲ್ಪ ಕಡಿತವನ್ನು ನಿರೀಕ್ಷಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತದಲ್ಲಿ ಹಣದುಬ್ಬರ ಇಳಿಕೆಯಾಗುತ್ತಿದ್ದರೂ, ರಿಸರ್ವ್ ಬ್ಯಾಂಕಿನ (ಆರ್‌ಬಿಎ) ಸಹಿಷ್ಣುತಾ ಮಟ್ಟಕ್ಕೆ ಇನ್ನೂ ಬಂದಿಲ್ಲ. ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಪ್ರತಿಕೂಲ ಹವಾಮಾನದಿಂದ ಹಣದುಬ್ಬರ ಏರಿಕೆಯಾಗಬಹುದು ಎನ್ನುವ ಕಳವಳವನ್ನು ಆರ್‌ಬಿಎ ಇತ್ತೀಚೆಗಷ್ಟೇ ವ್ಯಕ್ತಪಡಿಸಿದೆ. ಅಮೆರಿಕದ ಫೆಡರಿಸರ್ವ್ ನೀತಿಯೂ ಭಾರತದಲ್ಲಿ ಆರ್‌ಬಿಎ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ.

10 ರೂ. ನೋಟುಗೂ ಬರ; ಹಲಿದ, ಹಳೆಯ ನೋಟುಗಳೇ ಗತಿ

ನವದೆಹಲಿ : ರಿಸರ್ವ್ ಬ್ಯಾಂಕ್ 10 ರೂ. ನೋಟುಗಳ ಮುದ್ರಣದಲ್ಲಿ ಇಳಿಕೆಗೊಳಿಸಿದ ಪರಿಣಾಮ ವ್ಯಾಪಾರಿಗಳು, ಗ್ರಾಹಕರು ಪರದಾಡುವಂತಾಗಿದೆ. ಹಲಿದ ಹಾಗೂ ಹಳೆಯ ನೋಟುಗಳನ್ನೇ ಸುರಕ್ಷಿತವಾಗಿ ಇರಿಸಿಕೊಂಡು ಚಲಾವಣೆ ಮಾಡುವುದು ದೊಡ್ಡ ಸವಾಲಾಗಿದೆ. ಕಳೆದ ಒಂದು ವರ್ಷದಿಂದಲೂ 10 ರೂ. ನೋಟುಗಳ ಚಲಾವಣೆಯಲ್ಲಿ ಭಾರಿ ಪ್ರಮಾಣದ ಕೊರತೆ ಉಂಟಾಗಿದೆ. ನಿತ್ಯ ತರಕಾರಿ, ಹೋಟೆಲ್, ಪಾರ್ಸಿಂಗ್ ಹಾಗೂ ಇತರೆ ಸಣ್ಣ ಪುಟ್ಟ ಅಂಗಡಿಕಾರರು, ಗ್ರಾಹಕರು ವ್ಯವಹಾರ ನಡೆಸಲು ಸಂಕಷ್ಟ ಅನುಭವಿಸುವಂತಾಗಿದೆ.



ದೇಶದಲ್ಲಿ ನೋಟುಗಳನ್ನು ರಿಸರ್ವ್ ಬ್ಯಾಂಕ್ ಸೆಕ್ಯೂರಿಟಿ ನೋಟ್ ಪ್ರಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮುದ್ರಣಗೊಳಿಸುತ್ತದೆ. ಇತ್ತೀಚೆಗೆ ಮುದ್ರಣ ಕೊರತೆಯಿಂದ ಹಲವು ತಿಂಗಳಿಂದಲೂ ಮಾರುಕಟ್ಟೆಯಲ್ಲಿ 10 ರೂ. ಬೆಲೆ ಬಾಳುವ ವಸ್ತುಗಳನ್ನು ಕೊಳ್ಳಲು ಗ್ರಾಹಕರು ರೂ. 20,50,100ರ ನೋಟುಗಳನ್ನೇ ನೀಡಬೇಕಾಗಿದ್ದು, ವ್ಯಾಪಾರಿಗಳು ಮರಳಿ ಹಣ ಕೊಡಲು ತಿಣುಕಾಡುವಂತಾಗಿದೆ.

ಮುದ್ರಣ ಇಳಿಕೆ : ನೋಟುಗಳ ಮುದ್ರಣ ಜವಾಬ್ದಾರಿ ಹೊಂದಿದ ರಿಸರ್ವ್ ಬ್ಯಾಂಕ್ 2019-20ನೇ ಸಾಲಿನ ಹಣಕಾಸು ವರ್ಷದಲ್ಲಿ 147 ಕೋಟಿ ಸಂಖ್ಯೆಯಲ್ಲಿ 10 ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿದೆ. ನಂತರ ಆರ್ಥಿಕ ವರ್ಷದಲ್ಲಿ 128 ಕೋಟಿ ಸಂಖ್ಯೆಯಲ್ಲಿ, 2021-22ರ ಹಣಕಾಸು ವರ್ಷದಲ್ಲಿ 75 ಕೋಟಿ ಸಂಖ್ಯೆಯಲ್ಲಿ 10 ರೂಪಾಯಿ ನೋಟುಗಳನ್ನು ಮುದ್ರಿಸಿದೆ. ಈ ಅಂಕಿ ಅಂಶಗಳ ಪ್ರಕಾರ ನೋಟುಗಳ ಮುದ್ರಣಗಳ ಪ್ರಮಾಣ ಗಣನೀಯ ಇಳಿಕೆಯಾಗಿದೆ.

ಮುದ್ರಣ ವೆಚ್ಚ ದುಬಾರಿ : ಆರ್‌ಬಿಎಗೆ 20 ರೂ. ನೋಟುಗಳ ಮುದ್ರಣಕ್ಕಿಂತಲೂ ಹೊಸ 10ರೂ. ನೋಟುಗಳ ಮುದ್ರಣ ವೆಚ್ಚ ದುಬಾರಿಯಾಗುತ್ತಿದೆ ಎಂದು ಹೇಳುತ್ತದೆ ಮನಿ ಕಂಟ್ರೋಲ್ ಮಾಹಿತಿ. ಇದರ ಪರಿಣಾಮ ಮಾರುಕಟ್ಟೆಯಲ್ಲಿ 10 ರೂಪಾಯಿ ನೋಟುಗಳಿಗೆ ಬರ ಉಂಟಾಗಿದೆ. ಹಲವಾರು ತಿಂಗಳಿಂದಲೂ ಮಾರುಕಟ್ಟೆಯಲ್ಲಿ 10ರೂ. ನೋಟುಗಳ ಕೊರತೆ ಉಂಟಾಗಿದೆ. ತರಕಾರಿ ವ್ಯಾಪಾರಸ್ಥರು, ರೈತರು, ಹೋಟೆಲ್ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ ಸರಕಾರ ಶೀಘ್ರವೇ 10 ರೂ. ನೋಟುಗಳನ್ನು ಮುದ್ರಿಸಲು ಮುಂದಾಗಬೇಕಿದೆ.

ಮಾರ್ಚ್ ತಿಂಗಳ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಶೇ.4.9ಕ್ಕೆ ಕುಸಿತ

ನವದೆಹಲಿ : ದೇಶದಲ್ಲಿನ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಮಾರ್ಚ್ ತಿಂಗಳಲ್ಲಿ ಶೇ.4.9ಕ್ಕೆ ಕುಸಿತವಾಗಿದೆ ಎಂದು ಶುಕ್ರವಾರ ಬಿಡುಗಡೆಯಾದ ಅಂಕಿಅಂಶಗಳಿಂದ ತಿಳಿದುಬಂದಿದೆ. ಶುಕ್ರವಾರ ಬಿಡುಗಡೆಯಾದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಫೆಬ್ರವರಿಯಲ್ಲಿ ಶೇ.5.7ರಷ್ಟಿದ್ದ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ಪ್ರಮಾಣ ಮಾರ್ಚ್‌ನಲ್ಲಿ ಶೇ.4.9% ಕ್ಕೆ ಕುಸಿದಿದೆ.

ವಿತ್ತೀಯ ವರ್ಷ 2024ಕ್ಕೆ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ 5.8% ರಷ್ಟು ಬೆಳೆದಿದೆ. ಇದು ಹಿಂದಿನ ವರ್ಷದಲ್ಲಿ 5.2%ರಷ್ಟಿತ್ತು. ಫೆಬ್ರವರಿಗೆ ಹೋಲಿಸಿದರೆ ಮಾರ್ಚ್‌ನಲ್ಲಿ ನಿಧಾನಗತಿಯು ಮುಖ್ಯವಾಗಿ ಗಣಿಗಾರಿಕೆ ವಲಯದಿಂದ ವರದಿಯಾಗಿದ್ದು, ಇದು ಕೇವಲ ಶೇ.1.2% ರಷ್ಟು ಬೆಳವಣಿಗೆಯನ್ನು ಕಂಡಿದ್ದು, ಇದು ಫೆಬ್ರವರಿಯಲ್ಲಿ ದಾಖಲಾದ ಶೇ. 8% ರಷ್ಟು ಏರಿಕೆಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಉಳಿದಂತೆ ಉತ್ಪಾದನಾ ಕ್ಷೇತ್ರ ಶೇ.5.2% ಬೆಳವಣಿಗೆಯಾಗಿದ್ದು, ವಿದ್ಯುತ್ ಕ್ಷೇತ್ರ ಶೇ.8.6%ರಷ್ಟು ಬೆಳವಣಿಗೆಯಾಗಿದೆ ಎಂದು ತಿಳಿದುಬಂದಿದೆ.

ಮಾಹಿತಿಯ ಪ್ರಕಾರ, ಉತ್ಪಾದನಾ ವಲಯದಲ್ಲಿ ಮಾರ್ಚ್ 2024ರಲ್ಲಿ ಬೆಳವಣಿಗೆಗೆ ಪ್ರಮುಖ ಮೂರು ವಲಯಗಳ ಕೊಡುಗೆ ಇದ್ದು, ಈ ಪೈಕಿ ಮೆಟಲ್ (ಲೋಹ) ಶೇ.7.7%, ಫಾರ್ಮಾ, ಔಷಧೀಯ ರಾಸಾಯನಿಕ ಮತ್ತು ಸಸ್ಯಶಾಸ್ತ್ರೀಯ ಉತ್ಪನ್ನಗಳು ಶೇ.16.7%, ಮತ್ತು ಇತರ ಸಾರಿಗೆ ಉಪಕರಣಗಳು ಶೇ.25.4%ರಷ್ಟು ಕೊಡುಗೆ ನೀಡಿವೆ.

ಕೈಗಾರಿಕಾ ಉತ್ಪಾದನಾ ಬೆಳವಣಿಗೆ : ಮುಖ್ಯ ಅರ್ಥಶಾಸ್ತ್ರಜ್ಞರಾದ ಅದಿತಿ ನಾಯರ್ ಅವರು ಮಾಹಿತಿ ನೀಡಿದ್ದು, ಕೈಗಾರಿಕಾ ಉತ್ಪಾದನಾ ಬೆಳವಣಿಗೆಯು ಫೆಬ್ರವರಿ 2024 ರಲ್ಲಿ ಶೇ.5.6% ರಿಂದ ಮಾರ್ಚ್ 2024 ರಲ್ಲಿ 4.9% ಗೆ ನಿರೀಕ್ಷಿತ ಕುಸಿತವನ್ನು ದಾಖಲಿಸಿದೆ. ವಿದ್ಯುಚ್ಛಕ್ತಿ ವಿಭಾಗದಲ್ಲಿ ಕೈಗಾರಿಕಾ ಉತ್ಪಾದನಾ ಬೆಳವಣಿಗೆ ದೃಢವಾಗಿದ್ದು, ದೇಶದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ



ವಿದ್ಯುಚ್ಛಕ್ತಿ ಬೇಡಿಕೆಯೂ ಹೆಚ್ಚಾಗುತ್ತಿದೆ.

ಇದರ ಹೊರತಾಗಿ ಗಣಿಗಾರಿಕೆಯ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು, ಉತ್ಪಾದನಾ ಬೆಳವಣಿಗೆಯು ಐದು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದೆಯಾದರೂ ಅತ್ಯಂತ ಕಡಿಮೆಯಾಗಿದೆ. ಗ್ರಾಹಕ ಬಾಳಿಕೆ ವಸ್ತುಗಳ ಉತ್ಪಾದನೆಯು ಶೇ. 9.5% ರಷ್ಟು ಬೆಳೆದಿದ್ದು, ಕ್ಷೇತ್ರದ ಉತ್ಪಾದನಾ ಬೆಳವಣಿಗೆ ಸತತ ಎರಡು ತಿಂಗಳ ಇಳಿಕೆ ಬಳಿಕ ಧನಾತ್ಮಕವಾಗಿ ಶೇ.4.9% ರಷ್ಟು ಏರಿಕೆಯಾಗಿದೆ ಎಂದು ಹೇಳಿದರು.

ಕೇರ್‌ಎಡ್ಸ್ ರೇಟಿಂಗ್‌ಸ್ ಮುಖ್ಯ ಅರ್ಥಶಾಸ್ತ್ರಜ್ಞ ರಜನಿ ಸಿನ್ಹಾ ಅವರು ಮಾತನಾಡಿ, 'ವಿತ್ತೀಯ ವರ್ಷ 2024ರಲ್ಲಿ ಬಳಕೆಯ ಸನ್ನಿವೇಶವು ಮಿಶ್ರವಾಗಿದ್ದು, ನಗರ ಬೇಡಿಕೆಯು ಸ್ಥಿತಿಸ್ಥಾಪಕತ್ವ ಅಥವಾ ಉಲ್ಲಾಸಶೀಲತೆ ತೋರಿಸಿದರೆ, ಗ್ರಾಮೀಣ ಬೇಡಿಕೆಯು ಹಿಂದುಳಿದಿದೆ. ಉತ್ತಮ ಮಾನ್ಯನ್ ನಿರೀಕ್ಷೆ, ಹಣದುಬ್ಬರ ಮಿತಗೊಳಿಸುವುದು ಮತ್ತು ಗ್ರಾಮೀಣ ಬೇಡಿಕೆಯಲ್ಲಿ ಹೆಚ್ಚಳದ ಸೂಚನೆಗಳು ಒಟ್ಟಾರೆ ಬಳಕೆಯ ಸನ್ನಿವೇಶಕ್ಕೆ ಧನಾತ್ಮಕವಾಗಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೌಟುಂಬಿಕ ಉಳಿತಾಯವು ಮೂರು ವರ್ಷದಲ್ಲಿ ರೂ.9 ಲಕ್ಷ ಕೋಟಿ ಇಳಿಕೆ


ನವದೆಹಲಿ : ಕೌಟುಂಬಿಕ ಉಳಿತಾಯವು ಮೂರು ವರ್ಷದಲ್ಲಿ ರೂ.9 ಲಕ್ಷ ಕೋಟಿಯಷ್ಟು ಇಳಿಕೆಯಾಗಿದೆ. 2020-21ರಲ್ಲಿ ರೂ.23.29 ಲಕ್ಷ ಕೋಟಿಯಷ್ಟಿದ್ದ ಕೌಟುಂಬಿಕ ನಿವ್ವಳ ಉಳಿತಾಯವು, 2022-23ರ ಹಣಕಾಸು ವರ್ಷದ ವೇಳೆಗೆ ರೂ.14.16 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದು 2021-22ರಲ್ಲಿ ರೂ.17.12 ಲಕ್ಷ ಕೋಟಿ ಇತ್ತು ಎಂದು ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಮ್ಯಾಚುಯಲ್ ಫಂಡ್‌ಗಳಲ್ಲಿನ ಹೂಡಿಕೆಯು 2020-21ರಲ್ಲಿ ರೂ.64,084 ಕೋಟಿಯಿತ್ತು. ಇದು 2022-23ರ ವೇಳೆಗೆ ರೂ.1.79 ಲಕ್ಷ ಕೋಟಿಗೆ ಏರಿಕೆಯಾಗಿದೆ. ಷೇರುಗಳು ಮತ್ತು ಡಿಬೆಂಚರ್‌ಗಳಲ್ಲಿನ ಕೌಟುಂಬಿಕ ಹೂಡಿಕೆಯು ರೂ.1.07 ಲಕ್ಷ ಕೋಟಿಯಿಂದ ರೂ.2.06 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಕುಟುಂಬಗಳಿಗೆ ನೀಡುವ ಬ್ಯಾಂಕ್ ಮುಂಗಡಗಳು (ಸಾಲಗಳು) ರೂ.6.05 ಲಕ್ಷ ಕೋಟಿಯಿಂದ ರೂ.11.88 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಾರ್ಪೊರೇಷನ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಪಡೆಯುವ ಗೃಹ ಸಾಲವು ನಾಲ್ಕು ಪಟ್ಟು ಹೆಚ್ಚಳವಾಗಿದೆ. ರೂ.93,723 ಕೋಟಿಯಿಂದ ರೂ.3.33 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.



ಏಫ್‌ಡಿ ಮತ್ತು ಆರ್‌ಡಿ ರೇವಣಿ : ಯಾವುದು ಉತ್ತಮ?

ಏಫ್‌ಡಿಗಳಿಗೆ ಹೋಲಿಸಿದರೆ ಆರ್‌ಡಿಗಳು ಉತ್ತಮ ಆಸ್ತಿಪಡೆಯನ್ನು ನೀಡುತ್ತವೆ, ಏಕೆಂದರೆ ನೀವು ಸಂಗ್ರಹಿಸಿಟ್ಟ ಮೊತ್ತವನ್ನು ಹಿಂಪಡೆಯಬಹುದು ಅಥವಾ ತುರ್ತು ಸಂದರ್ಭಗಳಲ್ಲಿ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಏಫ್‌ಡಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿರಬೇಕಾಗುತ್ತದೆ. ಆದರೆ ಮಾಸಿಕ ಆದಾಯದಿಂದ ಹೂಡಿಕೆಯ ಮೊತ್ತದ ಸಣ್ಣ ಭಾಗವನ್ನು ಭರಿಸಬಲ್ಲ ಜನರಿಗೆ, ಆರ್‌ಡಿ ಅನುಕೂಲ ಹೂಡಿಕೆ ಆಯ್ಕೆಯಾಗಿ ಕಂಡುಬರುತ್ತದೆ. ಆರ್‌ಡಿ ಮತ್ತು ಏಫ್‌ಡಿ ಎರಡೂ ಕಡಿಮೆ ತೆರಿಗೆ ಸ್ಲಾಬ್ ನಲ್ಲಿರುವ ಲಿಸ್ಟ್‌ಗಳನ್ನು ತೆಗೆದುಕೊಳ್ಳದ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿವೆ.



► ಪುನೀತ ಬಿ.ಯು.

ಹಣವನ್ನು ಉಳಿಸುವುದು ಆರ್ಥಿಕ ಯೋಗಕ್ಷೇಮದ ಅತ್ಯಗತ್ಯ ಅಂಶವಾಗಿದೆ ಮಾತ್ರವಲ್ಲದೇ ಸುರಕ್ಷಿತ ಮತ್ತು ಸ್ಥಿರ ಭವಿಷ್ಯಕ್ಕಾಗಿ ಮೂಲಾಧಾರವಾಗಿದೆ.

ಮುಂದೆ ಮನೆ ಖರೀದಿಸುವ ಕನಸಿದ್ದರೇ ಅಥವಾ ನಿಮ್ಮ ಮಗುವಿನ ಶಿಕ್ಷಣದಂತಹ ಇತರ ಅನಿವಾರ್ಯ ಹಣಕಾಸಿನ ಜವಾಬ್ದಾರಿ ಈ ಎಲ್ಲಾ ಹಣಕಾಸಿನ ಗುರಿಗಳಿಗೆ ದೊಡ್ಡ ಮೊತ್ತದ ಹಣದ ಅಗತ್ಯವಿರುತ್ತದೆ ಮತ್ತು ಹಣವನ್ನು ಹೇಗೆ ಉಳಿಸುವುದು ಎಂದು ತಿಳಿದಿಲ್ಲದಿದ್ದರೆ ಅದು ಮುಂದು ನಿಮ್ಮ ಆರ್ಥಿಕತೆ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಹಣ ಉಳಿಕೆಯೂ ಅನಿರೀಕ್ಷಿತ ಸಂದರ್ಭಗಳಲ್ಲಿ ಸುರಕ್ಷಿತ ನೀಡುವುದು ಮಾತ್ರವಲ್ಲದೇ, ದೀರ್ಘಾವಧಿಯ ಹಣಕಾಸಿನ ಗುರಿಗಳನ್ನು ಸಾಧಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ಫಿಕ್ಸ್‌ಡ್ ಡೆಪಾಸಿಟ್‌ಗಳು (ಏಫ್‌ಡಿಗಳು) ಮತ್ತು ಮರುಕಳಿಸುವ ರೇವಣಿಗಳು (Recurring Deposit) (ಆರ್‌ಡಿ) ನಂತರ ಯೋಜನೆಗಳು ಉಳಿತಾಯ ಮಾಡಲು ಅನುಕೂಲಕರವಾದ ಹೂಡಿಕೆ ಆಯ್ಕೆಗಳಾಗಿವೆ. ನೀವು ಈ ಎರಡರಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, FD ಮತ್ತು RD ನಡುವಿನ (ಮರುಕಳಿಸುವ ರೇವಣಿ ಮತ್ತು ನಿಶ್ಚಿತ ರೇವಣಿ) ವ್ಯತ್ಯಾಸಗಳ ಬಗ್ಗೆ ನೀವು ತಿಳಿದಿರಬೇಕು.

ಸ್ಥಿರ ರೇವಣಿ (FD) : ಒಟ್ಟು ಮೊತ್ತದ ಹೂಡಿಕೆ (Lump sum investment): ಏಫ್‌ಡಿಗಳಿಗೆ ಒಂದೇ ಬಾರಿಯ ಒಟ್ಟು ಮೊತ್ತದ ರೇವಣಿ ಅಗತ್ಯವಿರುತ್ತದೆ.

ಸ್ಥಿರ ಬಡ್ಡಿ ದರ : ಹೂಡಿಕೆಯ ಸಮಯದಲ್ಲಿ ಬಡ್ಡಿದರವನ್ನು ನಿಗದಿಪಡಿಸಲಾಗುತ್ತದೆ ಮತ್ತು ಇದು ಅವಧಿಯುದ್ದಕ್ಕೂ ಸ್ಥಿರವಾಗಿರುತ್ತದೆ.

ಫ್ಲೆಕ್ಸಿಬಲ್ ಅವಧಿ : ನೀವು FD ಯ ಅವಧಿಯನ್ನು ಆಯ್ಕೆ ಮಾಡಬಹುದು, ಇದು ಸಾಮಾನ್ಯವಾಗಿ ಕೆಲವು ತಿಂಗಳುಗಳಿಂದ ಹಲವಾರು ವರ್ಷಗಳವರೆಗೆ ಇರುತ್ತದೆ.

ಬಡ್ಡಿ ಪಾವತಿ ಆಯ್ಕೆಗಳು : ನಿಮ್ಮ ಆದ್ಯತೆಗೆ ಅನುಗುಣವಾಗಿ ಬಡ್ಡಿಯನ್ನು

ಸಂಯೋಜಿಸಬಹುದು ಮತ್ತು ಮರುಹೂಡಿಕೆ ಮಾಡಬಹುದು Low liquidity ಅವಧಿಗೆ ಮೊದಲು FD ಅಕಾಲಿಕ ಹಿಂಪಡೆಯುವಿಕೆ ಪೆನಾಲ್ಟಿಗಳು ಮತ್ತು ಬಡ್ಡಿಯ ನಷ್ಟಕ್ಕೆ ಕಾರಣವಾಗಬಹುದು.

ಮರುಕಳಿಸುವ ರೇವಣಿ (RD)

ನಿಯಮಿತ ಉಳಿತಾಯ : ಸಾಮಾನ್ಯವಾಗಿ ನಿಯಮಿತ ಮಾಸಿಕ ಹಣವನ್ನು ಉಳಿಸಲು RD ನಿಮಗೆ ಅನುಕೂಲ ಕಲ್ಪಿಸುತ್ತದೆ.

ಫ್ಲೆಕ್ಸಿಬಲ್ ಡೆಪೋಸಿಟ್ ಅವರ್‌ಯೆಂಟ್ಸ್ : ನೀವು ಪ್ರತಿ ತಿಂಗಳು ರೇವಣಿ ಮಾಡಬೇಕಾದ ಮೊತ್ತವನ್ನು ನೀವೇ ಆಯ್ಕೆ ಮಾಡಬಹುದು.

ಸ್ಥಿರ ಬಡ್ಡಿ ದರ : ಏಫ್‌ಡಿಗಳಂತೆಯೇ, ಆರ್‌ಡಿಗಳು ಸಂಪೂರ್ಣ ಅವಧಿಗೆ ಸ್ಥಿರ ಬಡ್ಡಿ ದರವನ್ನು ನೀಡುತ್ತವೆ.

ಸ್ಥಿರ ಅವಧಿ : RD ಗಳು ಸ್ಥಿರವಾದ ಅವಧಿಯನ್ನು ಹೊಂದಿರುತ್ತವೆ ಮತ್ತು ಮೆಚ್ಯೂರಿಟಿ ಮೊತ್ತವನ್ನು ಮೊದಲೇ ನಿರ್ಧರಿಸಲಾಗುತ್ತದೆ.

ಹೈಯರ್ ಲಿಕ್ವಿಡಿಟಿ : ಏಫ್‌ಡಿಗಳಿಗೆ ಹೋಲಿಸಿದರೆ ಆರ್‌ಡಿಗಳು ಉತ್ತಮ ಲಿಕ್ವಿಡಿಟಿಯನ್ನು ನೀಡುತ್ತವೆ, ಏಕೆಂದರೆ ನೀವು ಸಂಗ್ರಹಿಸಿಟ್ಟ ಮೊತ್ತವನ್ನು ಹಿಂಪಡೆಯಬಹುದು ಅಥವಾ ತುರ್ತು ಸಂದರ್ಭಗಳಲ್ಲಿ ಅದರ ಮೇಲೆ ಸಾಲವನ್ನು ತೆಗೆದುಕೊಳ್ಳಬಹುದು. ಏಫ್‌ಡಿಯಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿರಬೇಕಾಗುತ್ತದೆ. ಆದರೆ ಮಾಸಿಕ ಆದಾಯದಿಂದ ಹೂಡಿಕೆಯ ಮೊತ್ತದ ಸಣ್ಣ ಭಾಗವನ್ನು ಭರಿಸಬಲ್ಲ ಜನರಿಗೆ, ಆರ್‌ಡಿ ಅನುಕೂಲ ಹೂಡಿಕೆ ಆಯ್ಕೆಯಾಗಿ ಕಂಡುಬರುತ್ತದೆ. ಆರ್‌ಡಿ ಮತ್ತು ಏಫ್‌ಡಿ ಎರಡೂ ಕಡಿಮೆ ತೆರಿಗೆ ಸ್ಲಾಬ್ ನಲ್ಲಿರುವ ರಿಸ್ಟ್‌ಗಳನ್ನು ತೆಗೆದುಕೊಳ್ಳದ ಹೂಡಿಕೆದಾರರಿಗೆ ಹೆಚ್ಚು ಸೂಕ್ತವಾಗಿವೆ. ಏಫ್‌ಡಿಗಳು ಮತ್ತು ಆರ್‌ಡಿ ಉಳಿತಾಯ ಯೋಜನೆಗಳು ಹಣಕಾಸಿನ ಉದ್ದೇಶಗಳನ್ನು ಸಾಧಿಸಲು ಮಾರ್ಗಗಳನ್ನು ನೀಡುತ್ತವೆ. ನಿಮ್ಮ ಉಳಿತಾಯ ಕಾರ್ಯತಂತ್ರದಲ್ಲಿ ಏಫ್‌ಡಿಗಳು ಮತ್ತು ಆರ್‌ಡಿಗಳನ್ನು ಸೇರಿಸುವ ಮೂಲಕ, ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಮತ್ತು ಉಜ್ವಲ ಭವಿಷ್ಯವನ್ನು ನಿರ್ಮಿಸಲು ಮತ್ತು ಶಿಸ್ತಿನ ಉಳಿತಾಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬಹುದಾಗಿದೆ.

ನಿಮ್ಮ ಪ್ರಶ್ನೆ ನಮ್ಮ ಉತ್ತರ

» ಸುಧಾಕರ್ ಭಟ್, ಬ್ಯಾಂಕಿಂಗ್ ಸಲಹೆಗಾರರು.



01. ನಮ್ಮ ಬ್ಯಾಂಕಿನ ಒಬ್ಬ ಸದಸ್ಯನು ಸಾಲ ಪಡೆದು ಮತ್ತು ಇತರರ ಸಾಲಕ್ಕೆ ಜಾಮೀನುದಾರನಾಗಿ ಅನೇಕ ದಾಖಲೆಗಳಿಗೆ ಮತ್ತು ಕಾಗದ ಪತ್ರಗಳಿಗೆ ಸಹಿ ಮಾಡಿದ್ದಾನೆ. ಈಗ ಆತ ತನ್ನ ಸಹಿಯನ್ನು ಬದಲಾಯಿಸಲು ನಿರ್ಧರಿಸಿದ್ದಾನೆ. ಈ ಸಂದರ್ಭದಲ್ಲಿ ಬ್ಯಾಂಕು ತೆಗೆದುಕೊಳ್ಳಬೇಕಾದ ಕಾನೂನಿನ ಕಾರ್ಯ ವಿಧಾನಗಳಾವುವು? ಈ ಬಗ್ಗೆ ನಮಗೆ ಸಲಹೆ ನೀಡಿ.

» ಪಟ್ಟಣ ಸಹಕಾರ ಬ್ಯಾಂಕ್ ಲಿ., ಬಾಗಲಕೋಟೆ ಜಿಲ್ಲೆ.

ಉತ್ತರ : ಕೈಬರಹದ ಅಥವಾ ಭೌತಿಕ ಸಹಿಗಳ ಬಗ್ಗೆಯಾಗಲಿ ಅಥವಾ ಸಹಿಯನ್ನು ಬದಲಾಯಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ನಿಯಂತ್ರಿಸಲು ಭಾರತದಲ್ಲಿ ಯಾವುದೇ ಕಾನೂನುಗಳಿಲ್ಲ. ಯಾವುದೇ ವ್ಯಕ್ತಿಯು ಅಧಿಕೃತ ದಾಖಲೆಗಳಲ್ಲಿ ತನ್ನ ಸಹಿಯನ್ನು ಬದಲಾಯಿಸ ಬಯಸಿದಲ್ಲಿ ಒಂದು ಅಫಿಡವಿಟ್‌ನಲ್ಲಿ ತನ್ನ ಹಳೆಯ ಮತ್ತು ಹೊಸ ಸಹಿಗಳನ್ನು ದಾಖಲಿಸಬೇಕು. ಅಫಿಡವಿಟ್‌ನ್ನು ನ್ಯಾಯಾಂಗೇತರ ಸ್ಟ್ಯಾಂಪ್ ಪೇಪರ್‌ನಲ್ಲಿ ಮುದ್ರಿಸಿ ನೋಟರಿಯಿಂದ ನೋಟರೈಸ್ ಮಾಡಬೇಕು. ಸಹಿಯ ಬದಲಾವಣೆಗೆ ಸಾರ್ವಜನಿಕರಿಗೆ ಸೂಚನೆ ನೀಡುವ ಅಗತ್ಯವಿಲ್ಲ. ಪತ್ರಿಕೆಯಲ್ಲಿ ಸಹಿಗಳನ್ನು ಪ್ರಕಟಿಸಿದರೆ ಸಾರ್ವಜನಿಕರು ಸಹಿಯನ್ನು ನಕಲು ಮಾಡಲು ಅವಕಾಶ ಕಲ್ಪಿಸಿದಂತಾಗುವುದು.

02. ನಮ್ಮ ಬ್ಯಾಂಕಿನ ಸದಸ್ಯರು ಸಹಕಾರ ಸಂಘ ಅಥವಾ ಸೌಹಾರ್ದ ಸೊಸೈಟಿಯ ಸದಸ್ಯರಾದರೆ ಉಭಯ ಸದಸ್ಯತ್ವದ ನಿರ್ಬಂಧ ನಿಯಮಗಳು ಅನ್ವಯಿಸುತ್ತವೆಯೇ ?

- ತಾಳಿಕೋಟೆ ಸಹಕಾರ ಬ್ಯಾಂಕ್ ಲಿ., ತಾಳಿಕೋಟೆ.

ಉತ್ತರ : ಯಾವುದೇ ವ್ಯಕ್ತಿಯು ಈಗಾಗಲೇ ಒಂದು ಸಹಕಾರಿ ಸಂಘದ ಸದಸ್ಯರಾಗಿದ್ದರೆ ಅವರು ಅದೇ ರೀತಿಯ ವ್ಯವಹಾರವನ್ನು ನಡೆಸುವ ಸಹಕಾರ ಸಂಘದ ಸದಸ್ಯನಾಗಲು ಅನರ್ಹನಾಗುತ್ತಾನೆ. ಸೌಹಾರ್ದ ಸೊಸೈಟಿಗಳನ್ನು ಸೇರಿಸಿ ಯಾವುದೇ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸದಸ್ಯನಾಗಲು ನಿಮ್ಮ ಸದಸ್ಯ ಅನರ್ಹನಾಗುತ್ತಾನೆ. ಭಾರತೀಯ ರಿಜರ್ವ್ ಬ್ಯಾಂಕು ಕೂಡಾ ಈ ನಿರ್ಬಂಧವನ್ನು ಹೇರಿದೆ.

03. ನಮ್ಮ ಆಡಳಿತ ಮಂಡಳಿ ಚುನಾವಣೆ ಜನವರಿ 2025ರಲ್ಲಿ ನಡೆಯಬೇಕಾಗಿದ್ದು ನಮ್ಮ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ನೀಡಿ.

- ಪಟ್ಟಣ ಸಹಕಾರ ಬ್ಯಾಂಕ್ ಲಿ. ಶಿವಮೊಗ್ಗ.

(ಎ) ಚುನಾವಣಾ ದಿನಾಂಕದ 195 ದಿನಗಳ ಪೂರ್ವದಲ್ಲಿ ಅನರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಅವರಿಗೆ ನೋಟಿಸ್ ನೀಡಬೇಕು ಎಂದು ನಿಯಮ 13ಡಿ(2-ಏ)ಯಲ್ಲಿ ಹೇಳಲಾಗಿದೆ. ಆದರೆ ನಮಗೆ ಚುನಾವಣೆ

ದಿನಾಂಕವು ತಿಳಿಯದಿರುವುದರಿಂದ ಯಾವ ದಿನಾಂಕಕ್ಕೆ ನಾವು ನೋಟಿಸ್ ಕಳುಹಿಸಬೇಕಾಗುತ್ತದೆ.

ಉತ್ತರ : ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ನಿಯಮ 13ಡಿ(2-ಏ)ಯನ್ನು ಕೈಬಿಡಲು ಕರ್ನಾಟಕ ಸರ್ಕಾರ ಮಂಡಿಸಿದ ಮಸೂದೆ ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದು, ಮಸೂದೆಯನ್ನು ವಿಧಾನಪರಿಷತ್ತಿನ ತಜ್ಞರ ಸಮಿತಿಗೆ ಕಳುಹಿಸಲಾಗಿದೆ. ಆದ್ದರಿಂದ, ನಿಮ್ಮ ಬ್ಯಾಂಕಿನ ಚುನಾವಣೆ ಮೊದಲು ತಿದ್ದುಪಡಿ ಮಸೂದೆ ಅಂಗೀಕೃತವಾಗಿ ಗೆಜೆಟ್ ಪ್ರಕಟಣೆ ಬರಲಿ ಎಂದು ಅಶಿಸೋಣ. ಈ ಮಧ್ಯೆ, ಸುರಕ್ಷಿತವಾಗಿರಲು ನಿಯಮ 13ಡಿ (2-ಏ)ನ ನಿಬಂಧನೆಗಳನ್ನು ಅನುಸರಿಸಿ, ಪ್ರಸಕ್ತ ಆಡಳಿತ ಮಂಡಳಿಯ ಅಧಿಕಾರಾವಧಿಯ ಕೊನೆಯ ದಿನವನ್ನು ಚುನಾವಣಾ ದಿನಾಂಕವೆಂದು ಭಾವಿಸಿ ಅನರ್ಹ ಮತದಾರರ ಪಟ್ಟಿಯನ್ನು ತಯಾರಿಸಿ. ಅನಾವಶ್ಯಕ ತೊಂದರೆಗಳನ್ನು ತಪ್ಪಿಸಲು ಅನರ್ಹ ಮತದಾರರಿಗೆ ನೋಟಿಸನ್ನು ಸ್ವಲ್ಪ ಮುಂಚಿತವಾಗಿಯೇ ಕಳುಹಿಸಿ.

(ಬಿ) ಈಗಿನ ಆಡಳಿತ ಮಂಡಳಿ ರಚನೆಯಾದ ನಂತರ 4 ಸರ್ವಸದಸ್ಯರ ಸಭೆಗಳು ಮಾತ್ರ ಜರುಗಿದ್ದು ಇನ್ನು ಒಂದು ಸಭೆಯು ನಡೆಯಬೇಕಾಗಿರುವುದು ಬಾಕಿ ಇರುತ್ತದೆ. ಈ ಸಂದರ್ಭದಲ್ಲಿ ನಾವು ಅನರ್ಹ ಮತದಾರರ ಪಟ್ಟಿಯನ್ನು ತಯಾರಿಸಲು ಕೈಗೊಳ್ಳಬೇಕಾದ ಕ್ರಮವೇನು?

ಉತ್ತರ : ಕರ್ನಾಟಕ ಸಹಕಾರ ಕಾಯ್ದೆಯ ಕಲಂ 20(2)(ಏ-iv) ಮತ್ತು (ಏ-v) ರಲ್ಲಿ ಹೇಳಿದಂತೆ ಕಳೆದ ಐದು ಸರ್ವಸದಸ್ಯರ ಸಭೆಗಳಲ್ಲಿ ಕನಿಷ್ಠ ಎರಡು ಸಭೆಗೆ ಹಾಜರಾತಿ ಮತ್ತು ಕಳೆದ ಐದು ಸಹಕಾರ ವರ್ಷಗಳಲ್ಲಿ ಕನಿಷ್ಠ ಎರಡು ಆರ್ಥಿಕ ವರ್ಷಗಳಲ್ಲಿ ಕನಿಷ್ಠ ಸೇವೆಗಳ ಬಳಕೆ ಮತದಾನದ ಅರ್ಹತೆ ಪಡೆಯಲು ಅಗತ್ಯ. ಅನರ್ಹ ಮತದಾರರ ಪಟ್ಟಿಯನ್ನು ಚುನಾವಣಾ ದಿನಾಂಕದ 195 ದಿನಗಳ ಮೊದಲ ತಯಾರಿಸಬೇಕಾಗಿರುವುದರಿಂದ, ಹಿಂದಿನ ಚುನಾವಣೆಯ ನಂತರ 5 ಸರ್ವಸದಸ್ಯರ ಸಭೆಗಳು ಮತ್ತು 5 ಆರ್ಥಿಕ ವರ್ಷಗಳು ಪೂರ್ತಿಯಾಗಲು ಸಾಧ್ಯವಿಲ್ಲ. ಆದ್ದರಿಂದ, ಅನರ್ಹ ಮತದಾರರ ಪಟ್ಟಿ ತಯಾರಿಸುವ ದಿನಾಂಕದ ಹಿಂದೆ ನಡೆದ ಐದು ಸರ್ವಸದಸ್ಯರ ಸಭೆಗಳನ್ನು ಮತ್ತು ಐದು ಸಹಕಾರ ವರ್ಷಗಳನ್ನು ಗಣನೆಗೆ ತೆಗೆದುಕೊಳ್ಳಿ.

(ಸಿ) ಚುನಾವಣಾ ದಿನಾಂಕವನ್ನು ನಿಗದಿಪಡಿಸುವ ಸಲುವಾಗಿ ನಾವು ಆಡಳಿತ ಮಂಡಳಿ ಸಭೆಯಲ್ಲಿ ಚುನಾವಣೆ ಬಾಕಿ ಇರುವ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಜೂನ್ ಮಾಹೆಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ ಕಳುಹಿಸಿದಲ್ಲಿ 195 ದಿನಗಳ ಕಾಲಾವಕಾಶ ಇರುವುದಿಲ್ಲ. ಈ ಸಂದರ್ಭದಲ್ಲಿ ನಾವು ಕೈಗೊಳ್ಳಬೇಕಾದ ಕ್ರಮವೇನು?

ಉತ್ತರ : ಅನರ್ಹ ಮತದಾರರಿಗೆ ಚುನಾವಣಾ ದಿನಾಂಕದ 195 ದಿನಗಳ ಮೊದಲು ನೋಟಿಸ್ ಕಳುಹಿಸಲು ಚುನಾವಣೆ ಬಾಕಿ ಇರುವ ಬಗ್ಗೆ ಇಲಾಖೆಗೆ ಮಾಹಿತಿ ನೀಡುವುದನ್ನು ಕಾಯುವುದು ಅಗತ್ಯವಿಲ್ಲ. ಅನರ್ಹ ಮತದಾರರಿಗೆ ಕಳಿಸುವ ನೋಟಿಸ್ ಜೊತೆಯಲ್ಲಿ ಇಲಾಖೆಗೂ ಚುನಾವಣೆ ನಡೆಸುವ ಬಗ್ಗೆ ಮಾಹಿತಿ ನೀಡಿದರೆ ತಪ್ಪೇನಿಲ್ಲ.



ಒನ್‌ಲೈನ್ ನ್ಯೂಸ್

ಈ ಪುಟದಲ್ಲಿನ ಸುದ್ದಿಗಳನ್ನು ಓದಿದ್ದೀರಾ...?

ಕುತೂಹಲಕಾರಿಯಾದ ಸುದ್ದಿಗಳು ನಿಮ್ಮ ಕಣ್ಣು ತಪ್ಪಿದ್ದರೆ, ಇಲ್ಲಿವೆ ಓದಿ.

- ಹಾಸನ ಜಿಲ್ಲೆಯ ಆಲೂರು ತಾಲೂಕಿನ ಚಿನ್ನಳ್ಳಿ ಗ್ರಾಮದ ಪಿ.ಆರ್. ಜ್ಯೋತಿ ಮತ್ತು ಅವರ ಮಗ ಸಿ.ಬಿ. ನಿತೀನ್ ಇಬ್ಬರೂ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದು, ಮೇ 9 ರಂದು ಪ್ರಕಟವಾದ ಫಲಿತಾಂಶದಲ್ಲಿ ತಾಯಿ-ಮಗ ಇಬ್ಬರೂ ಪಾಸ್ ಆಗಿದ್ದಾರೆ.
- ಕೇಂದ್ರ ಶಿಕ್ಷಣ ಸಚಿವಾಲಯದ 2023-24ರ ಶಾಲಾ ನಾವೀನ್ಯತೆ ಸ್ಪರ್ಧೆಯಲ್ಲಿ ಮೈಸೂರಿನ ಎಕ್ಸೆಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳಾದ ಎಶಾನ್ವಿ ನಂದೀಶ್ ಪ್ರೀತಮ್, ಸಿಬಿ ಸ್ವರ್ಣ ಮತ್ತು ದಿವ್ಯಾ ಸತೀಶ್ ಅವರುಗಳು ಕಂಡು ಹಿಡಿದಿರುವ ಎನಿಟೈಮ್ ಎಜುಕೇಶನ್ ಸಾಧನ ಟಾಪ್ 20 ಅವಿಷ್ಕಾರಗಳಲ್ಲಿ ಒಂದಾಗಿದೆ ಎಂದು ಗುರುತಿಸಲಾಗಿದ್ದು, ಧನಸಹಾಯಕ್ಕಾಗಿ ಅರ್ಹತೆ ಪಡೆದ 20 ವಿದ್ಯಾರ್ಥಿಗಳಲ್ಲಿ ಇವರು ಕೂಡ ಸೇರಿದ್ದಾರೆ.
- ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಅಮಿತ್, ಕಾರ್ತಿಕ್, ಪ್ರಸನ್ನ ಮತ್ತು ಪೃಥ್ವಿರಾಜ ಅವರುಗಳು ಬಾಳೆ ನಾರನ್ನು ಬಳಸಿ ಟೈಲ್ಸ್ ತಯಾರಿಸುವ ವಿಶಿಷ್ಟ ವಿಧಾನವನ್ನು ಕಂಡುಕೊಂಡಿದ್ದಾರೆ. ಬಾಳೆ ನಾರಿನ ಈ ಟೈಲ್ಸ್‌ಗಳು ಸರಾಮಿಕ್ ಟೈಲ್ಸ್‌ಗಳಿಗಿಂತ ಸುಮಾರು ಏಳು ಪಟ್ಟು

ಬಲಿಷ್ಠವಾಗಿರುತ್ತವೆ ಮತ್ತು ಅವುಗಳು ಜಲನಿರೋಧಕವಾಗಿರುತ್ತವೆ ಎಂದು ಅವರುಗಳು ಹೇಳಿಕೊಂಡಿದ್ದಾರೆ.

- ಭಾರತೀಯರಲ್ಲಿ ಕಂಡುಬರುತ್ತಿರುವ ರೋಗಗಳಲ್ಲಿ ಶೇಕಡಾ 50ಕ್ಕೂ ಹೆಚ್ಚು ರೋಗಗಳು ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಬರುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ ಹೇಳಿದೆ.
- ಲಂಡನ್‌ನ ಡಾರ್ಸೆಟ್‌ನಲ್ಲಿ ವಾಸಿಸುವ ಬೆಟ್ಟಿ ಮತ್ತು ರಾಬರ್ಟ್ ಫಾಕ್ಸ್ ದಂಪತಿಗಳು ಇತ್ತೀಚೆಗೆ ತಾವು ಖರೀದಿಸಿದ್ದ ಹೊಸ ಮನೆಯನ್ನು ರಿಪೇರಿ ಮಾಡಿಸುತ್ತಿದ್ದಾಗ ಅವರಿಗೆ 1,000 ಕ್ಕೂ ಹೆಚ್ಚು ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಪತ್ತೆಯಾಯಿತು. ಈ ನಾಣ್ಯಗಳು 1642 ರಿಂದ 1646 ರವರೆಗೆ ನಡೆದ ಮೊದಲ ಇಂಗ್ಲಿಷ್ ಅಂತರ್ಯುದ್ಧದ ಸಮಯಕ್ಕೆ ಸೇರಿದ್ದು, ಇಂದಿನ ಮೌಲ್ಯ ಒಟ್ಟು ರೂ.63 ಲಕ್ಷವಿದೆ.
- ಬೆಂಗಳೂರು ಮೆಟ್ರೋ ರೈಲು ಸಂಸ್ಥೆ ನಗರದಾದ್ಯಂತ ಸೂಕ್ತವಾದ ಸ್ಥಳಗಳಲ್ಲಿ 15,000 ಮರಗಳನ್ನು ನೆಡುವ ಮಹತ್ವಾಕಾಂಕ್ಷೆಯ ಯೋಜನೆ ಯನ್ನು ಸಿದ್ಧಪಡಿಸಿದೆ. ಈ ಯೋಜನೆಗೆ 76.9 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಹಿ ದು ಗ ರ ಅ ನಿ ಸಿ ಕೆ . . .



ಒಳ್ಳೆಯದೆಂದು ಕಾಣುತ್ತಿದೆ : ದೇಶದ ಜಿಡಿಪಿ ಬೆಳವಣಿಗೆ ದರ ಶೇ. 8ರಿಂದ 8.5 ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಈ ಕುರಿತ ಅಂಕಿ ಅಂಶಗಳ ಕುರಿತು ಹಲವಾರು ಆರ್ಥಿಕ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ. ಅವರುಗಳ ಪ್ರಕಾರ ಈ ಮಟ್ಟವನ್ನು ಮುಟ್ಟುವ ಸಾಮರ್ಥ್ಯ ಸದ್ಯಕ್ಕಂತೂ ಇಲ್ಲವಾಗಿದೆ. ಆದ್ದರಿಂದ ಕೇಂದ್ರ ಸರ್ಕಾರ ಜಿಡಿಪಿ ದರದ ಬಗ್ಗೆ ವಾಸ್ತವಿಕ ದೃಷ್ಟಿ ಇಟ್ಟುಕೊಳ್ಳುವುದು ಒಳ್ಳೆಯದೆಂದು ಕಾಣುತ್ತಿದೆ.

► ಅರುಣಕುಮಾರ್ ಎಂ.ಆರ್., ದಾವಣಗೆರೆ

ಸರಿಯಾದ ಕ್ರಮವಾಗಿದೆ : ರಿಜರ್ವ್ ಬ್ಯಾಂಕ್ ಬ್ಯಾಂಕುಗಳು ಸಾಲಗಳ ಮೇಲೆ ಬಡ್ಡಿ ವಿಧಿಸುವಲ್ಲಿ ಕೆಲವೊಂದು ಲೋಪದೇಶಗಳನ್ನು ಗಮನಿಸಿ, ಸಾಲಗಾರರಿಗೆ ಅನ್ಯಾಯವಾಗುವುದನ್ನು ತಡೆಯುವಲ್ಲಿ ಕೆಲವು ಮಾರ್ಗ ಸೂಚಿಗಳನ್ನು ಜಾರಿಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕುಗಳು ಪಾರದರ್ಶಕವಾಗಿರಲಿದೆ ಎಂದು ಭಾವಿಸಬಹುದಾಗಿದೆ.

► ನಾರಾಯಣ ತಿಮ್ಮಪ್ಪ ಭಟ್, ಮಂಗಳೂರು

ಸಂಪಾದಕರು :
ಪುಂಡಲಿಕ ಎನ್. ಕೇರೂರೆ,
ಮುಖ್ಯ ಕಾರ್ಯನಿರ್ವಹಣಾಧಿಕಾರಿ,
ಕರ್ನಾಟಕ ರಾಜ್ಯ ಪಟ್ಟಣ ಸಹಕಾರ
ಬ್ಯಾಂಕುಗಳ ಮಹಾಮಂಡಳ ನಿ.,
ಬೆಂಗಳೂರು.

ಇವರಿಗೆ,

Edited, Published and printed by Pundalik N. Kerure, C.E.O. on behalf of the
Karnataka State Co-operative Urban Banks Federation Ltd., Bangalore - 560027.
Published at : # 132, K.H. Road, Bangalore - 560027.
Printed at : Navarathna Printers, # 35, 3rd Cross, Sudhamanagar, Bangalore - 560027.